

SERVICE ABOVE SELF



Rotary

विश्वमित्रः

विश्वमित्र

VISHWAMITHRA

Weekly House Bulletin of Rotary Club Shimoga, R.I. Dist. 3182



Rtn. Stephanie A. Urchick
RI President 2024-25

Rtn. CA Dev Anand
District Governor 2024-25

Rtn. K. Sooryanarayana Udpa
President, Mob: 99009 66114

Rtn. N.G. Usha
Secretary, Mob : 81975 92278

Rtn. M. Madhavachar
Bulletin Editor, Mob: 98862 73495

We meet every Wednesday at 6.45p.m. at Rotary Youth Centre, Sowlanga Road, L.B.S.Nagar, Shivamogga- 577 204


ಸಂಪುಟ - 67

ಸಂಚಿಕೆ -12

ದಿನಾಂಕ : 02-10-2024

ದಿನಾಂಕ: 02.10.2024 ರ ವಾರದ ಸಭೆಯ ವರದಿ

ದಿನಾಂಕ: 02.10.2024 ರಂದು ಭಾರತದ ಮಹಾನ್ ಚೇತನಗಳಾದ ಮಹಾತ್ಮಗಾಂಧಿ ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಜನ್ಮದಿನದ ನೆನಪಿನೊಂದಿಗಿನ ಕಾರ್ಯಕ್ರಮ. ಮುಖ್ಯ ಅತಿಥಿಗಳಾಗಿ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷರು, ಎಜುರೈಟ್ ಸಂಸ್ಥೆಯ ಮುಖ್ಯಸ್ಥರೂ ಆದಂತಹ ಪ್ರೊಫೆಸರ್ ಶ್ರೀ ಎನ್. ದಿವಾಕರ್‌ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಭಾಂದವ್ಯ ಮತ್ತು ವ್ಯಕ್ತಿ ವ್ಯಕ್ತಿಗಳ ನಡುವಿನ ಸಾಮರಸ್ಯ ಎಂಬ ವಿಷಯದ ಬಗ್ಗೆ ಬಹು ವಿಸ್ತಾರವಾಗಿ, ಆಕರ್ಷಣೀಯವಾಗಿ ಮಾತನಾಡಿದರು. ಮುಖ್ಯ ಅತಿಥಿಗಳು, ಅಧ್ಯಕ್ಷರಾದ ರೊ. ಕೆ. ಸೂರ್ಯನಾರಾಯಣ ಉಡುಪರು ಮತ್ತು ಕಾರ್ಯದರ್ಶಿ ರೊ.ಎನ್.ಜಿ. ಉಷಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಆರಂಭದಲ್ಲಿ ಮುಖ್ಯ ಅತಿಥಿಗಳೊಂದಿಗೆ ದಿವ್ಯಚೇತನ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಸದಸ್ಯರೆಲ್ಲರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಆ ಸಂದರ್ಭದಲ್ಲಿ ರೊ.ಎಸ್. ದತ್ತಾತ್ರಿ, ಶ್ರೀಮತಿ ಶ್ರೀರಂಜಿನಿ ದತ್ತಾತ್ರಿ ಮುಂತಾದವರು ಉಭಯ ನಾಯಕರಿಗೆ ಜೈಕಾರ ಹಾಗೂ ಭಾರತಾಂಬೆಗೆ ಜೈಕಾರ ಹಾಕಿದರು. ಅಂದಿನ ಸಭೆಯಲ್ಲಿ ಶ್ರೀಮತಿ ಸುಧಾ ಹೆಗಡೆ, ರೊ.ರಮಾಗೋಪಾಲ್, ರೊ.ವನಿತಾ ಸಂದೀಪ್ ಮತ್ತು ರೊ. ಶೋಭಾರುದ್ರೇಶ್‌ರವರು “ರಾಮಜಯರಾಮ” ಎಂಬ ಭಜನೆಯನ್ನು ಒಟ್ಟಾಗಿ ಸುಶ್ರಾವ್ಯವಾಗಿ ಹಾಡಿ ಪ್ರಾರ್ಥನೆಯನ್ನು ಮಾಡಿದರು. ರೊ. ವಿ. ಶ್ರೀನಿವಾಸರವರು ಸರ್ವರನ್ನು ಸ್ವಾಗತಿಸಿದರು. ರೊ.ಟಿ.ಕೆ.ಎಂ. ಭಟ್‌ರವರು ಟಾಕ್ ಆಫ್ ದಿ ಡೇ ಕಾರ್ಯಕ್ರಮದಲ್ಲಿ ಸಮಸ್ಯೆಗೆ ಪರಿಹಾರ ನಮ್ಮಲ್ಲಿಯೇ ಇದೆ ಎಂಬುದನ್ನು ಉದಾಹರಣೆ ಮೂಲಕ ಪ್ರಸ್ತುತಪಡಿಸಿದರು. ಕಾರ್ಯದರ್ಶಿ ರೊ.ಎನ್.ಜಿ. ಉಷಾರವರು ಪ್ರಕಟಣೆ ನೀಡಿದರು. ರೊ. ರಾಕೇಶ್‌ಗೌಡ ಮತ್ತು ರೊ. ಆರ್.ಆನಂದರವರು ಹುಟ್ಟು ಹಬ್ಬದ ಶುಭಾಶಯಗಳನ್ನು ವೇದಿಕೆಗೆ ಆಗಮಿಸಿ ಸ್ವೀಕರಿಸಿದರು. ರೊ. ವೀರಣ್ಣ ಎ. ಹುಗ್ಗಿಯವರು ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ವಿವರ ತಿಳಿಸಿದರು. ಮುಖ್ಯ

ಅತಿಥಿಗಳಾದ ಪ್ರೊ.ದಿವಾಕರರಾವ್‌ರವರನ್ನು ರೊ.ಕಿಶೋರ್ ಶೀರನಾಳಿಯವರು ಸಭೆಗೆ ಪರಿಚಯ ಮಾಡಿದರು.

ಈ ವಾರದ ಸಭೆ

2ನೇ ಪುಟಕ್ಕೆ

ದಿನಾಂಕ : 09-10-2024 ಬುಧವಾರ

ಸಂಜೆ 6:45

ಹರಟೆ ಕಟ್ಟಿ

ಕ್ಲಬ್ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ವಿಚಾರ ವಿನಿಯಯ ಮಾಡಿಕೊಳ್ಳುವ ಕಾರ್ಯಕ್ರಮ
ವಿಷಯ: 'ನಿತ್ಯ ಜೀವನದಲ್ಲಿ ಆಧ್ಯಾತ್ಮಿಕತೆ - ಏಕೆ ? ಹೇಗೆ?'
ವಿಶೇಷ ಕಾರ್ಯಕ್ರಮ:
ದಸರೆಯ ಸಂಭ್ರಮಾಚರಣೆಯಲ್ಲಿ ವಿದುಷಿ ಸುಶ್ಮಿತಾರವರಿಂದ ನೃತ್ಯ

ದಯವಿಟ್ಟು ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ

ಸ್ಥಳ: ರೋಟರಿ ಯುವ ಕೇಂದ್ರ, ಸವಳಂಗ ರಸ್ತೆ, ಶಿವಮೊಗ್ಗ



ಮುಖ್ಯ ಅತಿಥಿಗಳಾದ ಪ್ರೊಫೆಸರ್ ಎನ್. ದಿವಾಕರರಾವ್‌ರವರು ತಮ್ಮ ಭಾಷಣದ ಆರಂಭವನ್ನು ಇಂದಿನ ದಿನಮಾನದಲ್ಲಿ ಅತ್ಯಂತ ಸಂಕೀರ್ಣವಾಗುತ್ತಿರುವ ಈ ಪ್ರಪಂಚದಲ್ಲಿ ಮಾನವೀಯ ಸಂಬಂಧ ಪ್ರಪಂಚದಲ್ಲಿ ಶಿಥಿಲವಾಗುತ್ತಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಯೊಂದನ್ನು ಮುಂದಿಟ್ಟು ಮಾತನಾಡಿದರು. ನಮ್ಮ ರೋಟರಿಯ ಚತುರ್ವಿಧ ಪರಿಷ್ಕೆ ಅಂದರೆ ಫೋರ್ ವೇ ಟೆಸ್ಟ್‌ಗಳು ಹೇಗೆ ರೋಟರಿಯಲ್ಲಿ ಕ್ರೋಡಿಕರಿಸಿ ಸೂಕ್ಷ್ಮವಾಗಿ ಹೇಳಿದ್ದಾರೆ ಎಂಬುದನ್ನು ವೇದಿಕೆಯಲ್ಲಿನ ಚತುರ್ವಿಧ ಪರಿಷ್ಕಾ ಫಲಕವನ್ನು ವಿವರಿಸಿದರು.

ಬಾಂಧವ್ಯ ವೃದ್ಧಿ ಆಗಬೇಕೆಂದರೆ ನಾವು ಹೇಗಿರಬೇಕು. ಇಲ್ಲಿ ನಮ್ಮ ಅನೇಕ ನಂಬಿಕೆ, ಭಾವನೆಗಳು, ವಿಚಾರಗಳು ಮುಖ್ಯ ಅಂಶಗಳಾಗಿವೆ. ನಮ್ಮ ಉದ್ದ, ವಯಸ್ಸು, ಬಣ್ಣ ಇವೆಲ್ಲವನ್ನೂ ಬೇರೆಯವರು ಗಮನಿಸುತ್ತಾರೆ. ನಮ್ಮ ವಯಸ್ಸು ನಿಲ್ಲುವುದಿಲ್ಲ. ಬಂಧಗಳು ಗಟ್ಟಿಗೊಳ್ಳಬೇಕಾದರೆ ಆ ವ್ಯಕ್ತಿಯ ಭಾವನೆಗಳು ಮತ್ತಿತರೆ ಗುಣಗಳು ನಮಗೆ ಸಂಪೂರ್ಣಗೊತ್ತಿರಬೇಕು. ಅಲ್ಲದೇ I know . Others do know ಎಂಬ ಮನೋಭಾವನೆಗಳು ಬಂಧಗಳಿಗೆ ಅಡಚಣೆಯನ್ನುಂಟು ಮಾಡುತ್ತವೆ. ಇಲ್ಲಿ ಕೀಳರಿಮೆ, ಈರ್ಷ್ಯೆ, ಹೊಗಳಿ ಭಟ್ಟಂಗಿತನ ಇವೆಲ್ಲವೂ ಇರಬಾರದು. ನಮ್ಮ ಮಾತುಗಳು ಇನ್ನೊಬ್ಬರನ್ನು ನೋಯಿಸುವಂತಿರಬಾರದು.



ಮಹಾಭಾರತದ ಕಥೆಯೊಂದನ್ನು ಪ್ರಸ್ತುತಪಡಿಸಿದ ಮುಖ್ಯ ಅತಿಥಿಗಳು, ಭೀಮ ಕಣ್ಣು ಮಹರ್ಷಿಗಳು ಆಶ್ರಮದಿಂದ ಕಿತ್ತುತಂದ ನೇರಳೆ ಮರವನ್ನು ತಪ್ಪಿನ ಅರಿವಾಗಿ ಪುನಃ ಆಶ್ರಮಕ್ಕೆ ಸೇರಿಸುವಾಗ ಮತ್ತು ಇದ್ದ ಸ್ಥಳದಲ್ಲಿ ಪುನಃ ಸ್ಥಾಪಿಸಲು, ಕೃಷ್ಣನ ಉಪಾಯದಂತೆ ಪಾಂಡವರಿಗೆ ಮಾತನ್ನು ಹೇಳುತ್ತಾನೆ. ನಮ್ಮಲ್ಲಿರುವ ಸತ್ಯವನ್ನು ಹೇಳಿದಲ್ಲಿ ಮಾತ್ರ ಈ ಮರ ಪುನಃ ಸ್ಥಾಪನೆಗೊಳ್ಳುವಲ್ಲಿ ಅನುವಾಗುತ್ತದೆ ಎಂದು. ಅದರಂತೆ, ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಸತ್ಯವನ್ನು ನುಡಿದು ಮರ ಸ್ವಲ್ಪ ಸ್ವಲ್ಪವೇ ಮೇಲೇರುವಂತೆ ಮಾಡುತ್ತಾರೆ. ಆದರೆ ದ್ರೌಪದಿಯು ಸತ್ಯವನ್ನು ಹೇಳುವುದರಲ್ಲಿ ಎಡುವುದರಿಂದ ಮರ ಮೇಲೇರುವುದಿಲ್ಲ. ನಂತರ ಕೃಷ್ಣ

ಆಕೆಗೆ ಸತ್ಯವನ್ನು ನುಡಿ ಯಾವುದೇ ಸಂಕೋಚ ಬೇಡ ಎಂದಾಗ ನಿಜವನ್ನು ನುಡಿದು ಮರ ಮೇಲೇರಿ ನಂತರ ಕೃಷ್ಣನ ಸತ್ಯದ ಹೇಳಿಕೆ ಮಮ ಪ್ರಾಣಾಹಿ ಪಾಂಡವಾಃ ವಾಕ್ಯದೊಂದಿಗೆ ಪುನಃ ಸ್ಥಾಪನೆಗೊಳ್ಳುತ್ತದೆ. ಇಲ್ಲಿ ವಿಚಾರ ಸತ್ಯವನ್ನು ಹೇಳುವುದೇ ಆಗಿದೆ. ಕರ್ಣನು ತನ್ನ ಮಿತ್ರತಪ್ಪು ಮಾಡುತ್ತಿದ್ದಾಗಲೂ ಮಿತ್ರತ್ವದಿಂದ ಏನೂ ಮಾಡಲು ಶಕ್ಯನಾಗಿರುವುದಿಲ್ಲ. ಆದರೂ ಅವನು ಮಿತ್ರದೋಹ ಮಾಡುವುದಿಲ್ಲ.

ಅನೇಕ ಸಲ ನಮ್ಮ ಜೀವನದಲ್ಲಿ ಸಮಸ್ಯೆಗಳು ಉದ್ಭವವಾಗುವುದೇ ಅಪನಂಬಿಕೆಯಿಂದ ಮತ್ತು ಮೋಸ ಹೋಗುವುದರಿಂದ ಮತ್ತು ಕೆಲವು ವಿಷಯಗಳನ್ನು ಮುಚ್ಚಿಟ್ಟುಕೊಳ್ಳುವುದರಿಂದ. ನಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. ಇದರಿಂದ ಬಾಂಧವ್ಯ ವೃದ್ಧಿಯೂ ಆಗುತ್ತದೆ. ಅಲ್ಲದೇ ನಾವು ಪರರ ಭಾವನೆಗಳಿಗೂ ಗೌರವವನ್ನು ಕೊಡಬೇಕಾಗುತ್ತದೆ. ಇಲ್ಲಿ ಮುಲ್ತಾ ನಸ್ತುದ್ದೀನನ ಉದಾಹರಣೆಯನ್ನು ನೀಡಿದರು. ರಾಜ ಕುರೂಪಿಯಾಗಿದ್ದು ಅವನ ರೂಪವನ್ನು ಸ್ವತಃ ಅವನು ನೋಡುವುದಲ್ಲದೇ ಅವನನ್ನು ಇತರರೂ ನೋಡಬೇಕಾಗುವುದು ಎಂಬುದನ್ನು ಮುಲ್ತಾ ನಸ್ತುದ್ದೀನ್ ವಿವರಿಸಿದ್ದನ್ನು ತಿಳಿಸಿದರು.

ಇತರರೊಂದಿಗೆ ನಮ್ಮ ನಡವಳಿಕೆ ಹೇಗಿರಬೇಕು ಎಂಬುದನ್ನು ಉಲ್ಲೇಖಿಸುತ್ತಾ ಮಾತನಾಡಿದ ಮುಖ್ಯ ಅತಿಥಿಗಳು, * ತುಂಬಾ ಹತ್ತಿರ ಬಂದು ಮಾತನಾಡುವುದು. * ನಮ್ಮ ಶುಚಿತ್ವವನ್ನು ಕಾಪಾಡುವುದು (ಕೆಲವರ ಬಾಯಿ ವಾಸನೆ ಬರುವುದು) * ನಮ್ಮನ್ನು ನಾವೇ ಹೊಗಳಿಕೊಳ್ಳುವುದು. * ತಕ್ಷಣ ಸಿಟ್ಟು ಮಾಡಿಕೊಳ್ಳುವುದು ಇತ್ಯಾದಿಗಳು ಸಲ್ಲದು. ಗುರುತಿರುವವರು, ಸ್ನೇಹಿತರು ಮನೆಗೆ ಬಂದಾಗ ಅವರಿಗಿಷ್ಟವಿರಲಿ ಬಿಡಲಿ. ಆಲ್ಪಗಳನ್ನು ಅವರ ಮುಂದಿರಿಸುವುದು. ನಮ್ಮ ತಪ್ಪುಗಳನ್ನು ಬೇರೆಯವರು ಹೇಳಿದಾಗ ಸಿಟ್ಟು ಮಾಡಿಕೊಳ್ಳದೇ ನಮ್ಮ ನಡವಳಿಕೆಗಳನ್ನು ಸರಿಪಡಿಸಿಕೊಳ್ಳುವುದು, ನೇರವಾಗಿ ಮಾತನಾಡುವುದನ್ನು ಬದಲಾಯಿಸಿಕೊಂಡು, ಹೇಳುವುದನ್ನು ಹೇಳುವ ರೀತಿಯಲ್ಲಿ ಹೇಳುವುದು. ವಿಚಾರ ವಿಮರ್ಶೆ ಅಥವಾ ಫೀಡ್‌ಬ್ಯಾಕ್‌ನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳುವುದು. (ಆದರೆ ಸುಮಾರು ಸಂದರ್ಭಗಳಲ್ಲಿ ನಾವು ರಕ್ಷಣಾತ್ಮಕ ಹೆಜ್ಜೆಗಳನ್ನು ಇರಿಸುವುದೇ ಹೆಚ್ಚು) ಎಂದರು. ನಮ್ಮಲ್ಲಿರುವ ಸಮರ್ಪಣಾ ಭಾವ, ಸ್ಪಂದನಾ ವ್ಯಕ್ತಿತ್ವ, ಹಠಮಾರಿ ವ್ಯಕ್ತಿತ್ವ, ಸ್ವಾನುಭವ ವ್ಯಕ್ತಿತ್ವ ಮುಂತಾದುವುಗಳನ್ನು ನಮ್ಮನ್ನು ನಾವು ವಿಮರ್ಶೆಗೊಳಪಡಿಸಿ ಮುಂದುವರೆಯಬೇಕಾಗುತ್ತದೆ ಎಂದರು.

ಕೊನೆಯಲ್ಲಿ ನಮ್ಮ ಬಾಂಧವ್ಯ ವೃದ್ಧಿಯ ಬಗ್ಗೆ ತಿಳಿಸುತ್ತಾ, ನಾವುಗಳು ನಮ್ಮಲ್ಲಿನ ಅಹಂ, ಈರ್ಷ್ಯೆ, ಶತ್ರುತ್ವ , ಅರಿಷಡ್ವರ್ಗಗಳನ್ನು ಬಿಡುವಿಕೆ ಹಾಗೂ ತ್ಯಾಗ ಮನೋಭಾವವಿರಬೇಕು. ಪ್ರಯಾಣದಲ್ಲಿ ಸಿಗುವ ಸ್ನೇಹಿತರೇ ಬೇರೆ. ಶಾಶ್ವತ ಸ್ನೇಹಿತರೇ ಬೇರೆ ಎಂದರು. ಸ್ನೇಹದಲ್ಲಿ ಬಾಂಧವ್ಯದಲ್ಲಿ ಬದ್ಧತೆ ಇರಬೇಕು ಎಂದರು. ಅಲ್ಲದೇ ನಮ್ಮಲ್ಲಿ ಕ್ಷಮಾಗುಣವಿರಬೇಕು. ಮಾತು ಹಿತ ಮಿತವಾಗಿರಬೇಕು ಎನ್ನುತ್ತಾ “ನುಡಿದರೆ ಮುತ್ತಿನ ಹಾರದಂತಿರಬೇಕು” ಎನ್ನುವ ವಚನವನ್ನು ವಿವರಿಸಿದರು. ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು. ನಮ್ಮ ನಡೆ ನುಡಿ ಚೆನ್ನಾಗಿರಬೇಕು. ಬೇರೆಯವರನ್ನು ನೋಯಿಸುವಂತಿರಬಾರದು. ವಾದ ಮಾಡುವಂತಿರಬಾರದು. ಮುಖ ಗಂಟಿಕ್ಕಿಕೊಂಡಿರಬಾರದು. ಸ್ನೇಹ ಪೂರ್ವಕವಾಗಿರಬೇಕು. ಇವೆಲ್ಲವೂ ಬಾಂಧವ್ಯ ವೃದ್ಧಿಗೆ ಪೂರಕವಾದ ಅಂಶಗಳು ಎಂದರು.



ಗಂಡ ಹೆಂಡಿರ, ರಾಜಕಾರಣಿಗಳ, ಬೇರೆ ದೇಶದ ಜೊತೆಗಿನ ಭಾಂಧವ್ಯ, ಸಾಂಸ್ಕೃತಿಕ ಭಾಂಧವ್ಯಗಳು ಹೇಗಿರಬೇಕು ಎಂದ ಮುಖ್ಯ ಅತಿಥಿಗಳು, ಇವಕ್ಕೆ ಎಲ್ಲರ ಕೊಡುಗೆಯು ಸಹಕಾರವೂ ಮುಖ್ಯವಾಗಿದೆ. ಜೊತೆಗೆ ಸಂತೋಷದಿಂದ ಕೂಡಿದ ಸಮಾಜವಿರಬೇಕು ಎಂದರು. ಧಾರ್ಮಿಕ ನಂಬಿಕೆಯ ಕಾರಣದಿಂದ ಸಮುದಾಯಗಳ ಭಾಂಧವ್ಯ ವೃದ್ಧಿಯಾಗುತ್ತದೆ ಎಂದು ತಿಳಿಸುತ್ತಾ, ಮುಂದಿನ ಪೀಳಿಗೆಯ ಭಾಂಧವ್ಯದ, ತಂತ್ರಜ್ಞಾನದ ಬಗ್ಗೆಯೂ ಮಾತನಾಡಿ, ವಿಶಾಲವಾದ ದೃಷ್ಟಿಕೋನದಿಂದ ಭಾಂಧವ್ಯವನ್ನು ಅವಲೋಕಿಸಬೇಕು ಎಂದರು.

ಅಧ್ಯಕ್ಷರಾದ ರೊ.ಕೆ. ಸೂರ್ಯನಾರಾಯಣ ಉಡುಪರು ಮಾತನಾಡಿ, ನಮ್ಮ ಮನೋಭಾವದಲ್ಲಿ ಗೌರವಯುತವಾದ ಸ್ನೇಹ ಸರಳತೆ ಇರಬೇಕು ಆಗಲೇ ಭಾಂಧವ್ಯ ವೃದ್ಧಿಯು ಸಾಧ್ಯ ಎಂದರು.

ರೊ. ಕಿಶೋರ್ ಶೀರನಾಳಿ, ರೊ.ಎಸ್. ದತ್ತಾತ್ರೀ, ರೊ.ಎನ್.ವಿ.ಭಟ್ ಮತ್ತು ರೊ. ಎನ್.ಎಸ್. ಶ್ರೀಧರ್ ಅಧ್ಯಕ್ಷರು ಕಾರ್ಯದರ್ಶಿಗಳು ಜೊತೆಗೂಡಿ ಮುಖ್ಯ ಅತಿಥಿಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಕಾರ್ಯದರ್ಶಿ ರೊ.ಎನ್.ಜಿ. ಉಷಾರವರಿಂದ ವಂದನಾರ್ಪಣೆಯಾಯಿತು. ರಾಷ್ಟ್ರಗೀತೆ ಹಾಗೂ ರೊ.ವೈ.ವಿ.ವೆಂಕಟರಮಣ ಜೋಯ್ಸರವರಿಂದ ಭಾರತ ಮಾತಾ ಕೀ ಜೈ ಘೋಷಣೆಯೊಂದಿಗೆ ಸಭೆ ಮುಕ್ತಾಯವಾಯಿತು.



Tumkur Rotary Club President Rtn. Rajeshwari handed over their Club Flag during recent visit to the Club by our Rtn. Veeranna A. Huggi.

SEPTEMBER - 2024

Meetings and Projects

- 1) 2-9-24 Interact Club Installation in Bharatiya Vidya Bhavan
- 2) 3-9-24 Silent Protest march with members of all other Rotary Club of Shimoga
- 3) 4-9-24 14th Weekly Meeting
- 4) 9-9-24 III BOD Meeting
- 5) 10-9-24 International democracy Day Celebration with other Clubs
- 6) 11-9-24 15th Weekly Meeting
- 7) 18-9-24 16th Weekly Meeting
- 8) 21-9-24 Literacy Week Inauguration -1st Project - Training for students on the topic - Study Techniques
- 9) 21-9-24 Joint - Club Program - The launching of Shimoga Bio-diversity forest
- 10) 23-9-24 Literacy Week Project - Educational books to NES School Library
- 11) 25-9-24 Interact Club Teachers co-ordinators meet & honouring State Awardee Teachers giving SPECEAL ACHIEVER AWARD - Family Dinner Meet Program.
- 12) 26-9-24 Training Program for PUC Students in Kumsi
- 13) 27-9-24 Distributing School Bag to Poor Students of Tunga High School

ಶಾಮಧಾಮದಲ್ಲಿ ಅಂತರಾಷ್ಟ್ರೀಯ ಹಿರಿಯರ ದಿನಾಚರಣೆ



ದಿನಾಂಕ: 01-10-2024 ರಂದು ಅಂತರಾಷ್ಟ್ರೀಯ ಹಿರಿಯರ ದಿನಾಚರಣೆಯ ಅಂಗವಾಗಿ ಶಾಮಧಾಮ ವೃದ್ಧಾಶ್ರಮದಲ್ಲಿ ಧ್ಯಾನ ಶಿಬಿರ, ಗೀತೆ ಗಾಯನ ಮನರಂಜನಾ ಆಟಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರೊ. ಎನ್.ವಿ. ಭಟ್‌ರವರು ಧ್ಯಾನದ ಮಹತ್ವವನ್ನು ವಿವರಿಸಿದರು ಹಾಗೂ ಭಾವಗೀತೆ ಹಾಡಿದರು. ರೊ. ಕಿಶೋರ್ ಶೀರನಾಳಿಯವರು ಭಕ್ತಿಗೀತೆಗಳನ್ನು ಹಾಡಿದರು. ರೊ. ಎನ್.ಜಿ. ಉಷಾರವರು ಮನರಂಜನ ಆಟಗಳನ್ನು ಆಡಿಸಿದರು. ಆಶ್ರಮದ ನಿವಾಸಿಗಳಿಗೆ ರೊ. ಕಿಶೋರ್ ಶೀರನಾಳಿಯವರು ಹಣ್ಣುಗಳನ್ನು ವಿತರಿಸಿದರು. ಅಧ್ಯಕ್ಷರಾದ ರೊ. ಕೆ. ಸೂರ್ಯನಾರಾಯಣ ಉಡುಪ, ರೊ. ವೀರಣ್ಣ ಎ. ಹುಗ್ಗಿ, ರೊ.ಅಜಯ್ ಕುಮಾರ್, ರೊ. ಜಗದೀಶ್ ಕಾಮತ್ ಮುಂತಾದವರು ಭಾಗವಹಿಸಿದ್ದರು.

ROTARY INFORMATION...

DISTRICT PROJECTS 2024-25

Awareness of Arogya Swatchatha	Awareness of Education & Law	Awareness of Green & Water	Awareness of Rashtra Sanchara Safety

ರೋಟರಿಯ ಉದ್ದೇಶ ನಮ್ಮ - ನಿಮ್ಮೆಲ್ಲರ ಸಂಬಂಧಗಳ ಬೆಸುಗೆ



ಸಂಪಾದಕೀಯ ✍️
ಕಣ್ಣೀರು ಕರುಗುವ ಮುನ್ನ...!

ಆ ಹುಡುಗ ಓಡಿಸುತ್ತಿದ್ದ ಬೈಕಿನ ಹಿಂದೆ ದಡೂತಿ ಗೆಳೆಯನೊಬ್ಬ ಕೂತಿದ್ದ. ಗಾಡಿ ಓಡಿಸುತ್ತಿದ್ದವನು ಸಣಕಲ. ಒಮ್ಮೆಗೆ ಸಿಗ್ನಲ್‌ನಲ್ಲಿ ಗಕ್ಕನೆ ನಿಂತ ಕಾರಿಗೆ ಹಿಂದಿನಿಂದ ಬಂದ ಬೈಕು ಗುದ್ದಿತು. ಇಬ್ಬರೂ ಹಾರಿ ಬಿದ್ದರು. ಮೊದಲು ಬಿದ್ದ ಸಣಕಲನ ಮೇಲೆ ದಡೂತಿ ಹುಡುಗನ ದೇಹ ಅಪ್ಪಳಿಸಿತ್ತು. ದಡೂತಿ ಗೆಳೆಯನಿಗೆ ಸದ್ಯ ಏನೂ ಆಗಿಲ್ಲ. ಆದರೆ ಮೊದಲು ಬಿದ್ದ ಸಣಕಲನ ಬೆನ್ನ ಹುಡಿ ತುಂಡಾಯಿತು. ಆಸ್ಪತ್ರೆ, ಶಸ್ತ್ರಚಿಕಿತ್ಸೆ, ಹಲವಾರು ವೈದ್ಯರ ತಪಾಸಣೆ, ನಿರಂತರ ಆರೈಕೆಗಳ ನಂತರವೂ ಸಣಕಲ ಚೇತರಿಸಿಕೊಳ್ಳಲಿಲ್ಲ. ದೇಹದ ಸ್ವಾಧೀನ ಶಾಶ್ವತವಾಗಿ ಕಳೆದುಕೊಂಡ. ಆ ನೋವಿನಲ್ಲೂ ಸಣಕಲ ಹುಡುಗ ತನ್ನ ಅಪ್ಪನಿಗೆ 'ನನ್ನ ಗೆಳೆಯನ ತಪ್ಪಿಲ್ಲ. ಅವನಿಗೆ ಏನೂ ತೊಂದರೆ ಆಗಕೂಡದು. ಅವನ ಜೀವನ ಹಾಳಾಗಬಾರದು. ಯಾರೂ ಅವನಿಗೆ ಬಯ್ಯಬಾರದು. ಗಾಡಿ ಓಡಿಸಿದ್ದು ನಾನೇ, ನಾನೇ ಎಲ್ಲಕ್ಕೂ ಜವಾಬುದಾರ' ಎಂದ.

ಈ ಮಾತು ಕೇಳಿ ಅಪ್ಪ ಅಪ್ಪ ಬಕ್ಕಿ ಬಕ್ಕಿ ಅತ್ತರು. ತನಗೆ ತೊಂದರೆಯಾದರೂ ಸರಿ. ಗೆಳೆಯನಿಗೆ ಕಿಂಚಿತ್ತೂ ಬಾಧೆಯಾಗಬಾರದು ಎಂಬ ಆ ಹುಡುಗನ ಮನಸ್ಸು ಅದೆಷ್ಟು ವಿಶಾಲ. ಬೆಳೆದ ಮಗನನ್ನು ತಾಯಿ ತಂದೆ ಮತ್ತೆ ಎಳೆ ಮಗುವಿನಂತೆ ಸಾಕುವ ದುಃಸ್ಥಿತಿ ಊಹೆಗೂ ಮೀರಿದ್ದು. ದಿನದಿನವೂ ಕತ್ತಲಾಗಿ ಬಾಧಿಸುತ್ತವೆ. ಯಾರ ಸಾಂತ್ವನಗಳು ಎದೆಯ ಭಾರವನ್ನು ಕರಗಿಸುವುದಿಲ್ಲ. ಗೆಳೆಯರ, ನೆಂಟರ, ಪರಿಚಿತರ ಸಮಾಧಾನಗಳು ವಾರ ತಿಂಗಳಿಗೆ ಮುಗಿಯುತ್ತವೆ. ಧೃತಿಗಡದೆ ಜೀವನವನ್ನು ಯಥಾವತ್ತೆಂದು ಸ್ವೀಕರಿಸಲು ಗಟ್ಟಿ ಮನಸ್ಸು ಬೇಕು.

ನನಗೆ ಸಿಕ್ಕ ಆ ಹುಡುಗನ ತಂದೆ ತಮ್ಮ ಮಗನ ವಿಷಯ ಹೇಳುತ್ತಾರೆಂದು ಭಾವಿಸಿದ್ದೆ. ಆದರೆ ಅವರು ಮತ್ತೊಂದು ರೀತಿ ಪರಿವರ್ತನೆಯಾಗಿದ್ದರು. ತಮ್ಮ ಮಗನಂತೆಯೇ ವ್ಯಥೆಪಡುವ ಅನೇಕ ಮಕ್ಕಳ ಕಥೆ ಹೇಳಿದರು. ಅನೇಕ ತಿಂಗಳು ಮಗನೊಟ್ಟಿಗೆ ಆಸ್ಪತ್ರೆಯಲ್ಲಿ ಕಳೆದ ಅವರ ಮಾತು, ಮನಸ್ಸು, ಚಿಂತನೆ ಎಲ್ಲವೂ ಬದಲಾಗಿತ್ತು. ತಮ್ಮ ಮಗನಂತೆಯೇ ಸ್ವಾಧೀನ ಕಳೆದುಕೊಂಡ ಬಡ ರೈತಾಪಿ ಹುಡುಗನೊಬ್ಬನ ವಿಡಿಯೋ ತೋರಿಸಿ ಇವನಿಗೆ ಸಹಾಯ ಮಾಡಿ ಎಂದು ದನಿ ಮೃದುಗೊಳಿಸಿದರು. ಆತನ ಚಿಕಿತ್ಸೆಗೆ ಈಗ ಹಣ ಹೊಂದಿಸುತ್ತಿದ್ದೇನೆ ಎಂದು ವಿಶ್ವಾಸ ತೋರಿದರು.

'ಆಗಿ ಹೋಗಿದ್ದನ್ನು ನೆನೆದರೆ ಚಿಂತೆ. ಮುಂದೆ ಆಗುವ ಒಳತನ್ನು ನಂಜದರೆ ನಮ್ಮದಿ. ಇತರರ ದುಃಖಕ್ಕೆ ನೆರವಾದರೆ ಅದು ನನ್ನ ಮಗನಿಗೆ ಸಲ್ಲುವ ಆಶೀರ್ವಾದ. ಬದುಕು ಬಂದಂತೆ ಸ್ವೀಕರಿಸುವುದು ಜಾಣತನ. ಆಗುವುದನ್ನು ನಿಲ್ಲಿಸಲು, ಬದಲಾಯಿಸಲು ಸಾಧ್ಯವಿಲ್ಲ. ನಮ್ಮಂತೆಯೇ ಸಮಾನ ದುಃಖತರಾದವರಿಗೆ ನೆರವಾಗಿ, ಪ್ರೀತಿದೋರಿ, ಧೈರ್ಯತುಂಜ, ಮನುಷ್ಯತ್ವಕ್ಕೆ ಹಂಬಲಿಸುವುದೇ ನಿಜವಾದ ಜೀವನ' ಎಂದರು. ಅವರ ಬಗ್ಗೆ ಒಮ್ಮೆಲೇ ಗೌರವ ಉಕ್ಕಿ ಬಂತು. ಆ ತಂದೆಯ ಚಿಂತನಾ ಶೈಲಿ ನಮ್ಮೆಲ್ಲರಿಗೂ ಆದರ್ಶವಲ್ಲವೇ...?

● ರೊ. ಎಂ. ಮಾಧವಾಚಾರ್

DISTRICT CULTURAL MEET

* District Level, 10-11-2024, Kundapura

* Zonal Level, 27-10-2024, Shikaripura

- | | |
|---------------------------------|--------|
| 1) Bhakthigeethe | 5min |
| 2) Film Song (Solo) | 5min |
| 3) Duet Song | 5min |
| 4) Group Dance (Film or Folk) | 5min |
| 5) Mono Acting | 5min |
| 6) Group Song | 5min |
| 7) Dance (Solo) (Annet or John) | 5min |
| 8) Skit | 14 Min |



ಜನ್ಮ ದಿನದ ಶುಭಾಶಯಗಳು



M.V.Nagesh
5th Oct



Dorai S.
07th Oct

ನೂತನ ಸದಸ್ಯರ ಪರಿಚಯ...



Name: **Rtn. N. Chandrappa**
Spouse Name: **T. Geetha**
Profession: **Retired Government Officer, Women & Child Welfare Department**
Children Name: **Harshitha G.C. & Monoj Kumar G.C.**
Birthday Date : **1st June**
Wedding Anniversary: **19th Oct.**
Mob.No.: 9844642483
Proposed by : Rtn. A. Manjunath

ಚಿಂತನೆ

ಹವ್ಯಾಸ ಬದಲಾಯಿಸಿದರೆ, ದೃಷ್ಟಿಕೋನ ಬದಲಾಗುತ್ತದೆ.
ದೃಷ್ಟಿಕೋನ ಬದಲಾಯಿಸಿದರೆ, ಚಿಂತನೆ ಬದಲಾಗುತ್ತದೆ.
ಚಿಂತನೆ ಬದಲಾಯಿಸಿದರೆ, ಗುರಿ ಬದಲಾಗುತ್ತದೆ.

* ಬದಲಾವಣೆ ಜಗದ ನಿಯಮ *

ಸಂಸಾರವೆಂಬ ಸಾಗರದಲ್ಲಿ ದೋಣಿ ಬದಲಾಯಿಸಬೇಡಿ
ದಿಕ್ಕು ಬದಲಾಯಿಸಿದರೆ, ಜೀವನ ಗುರಿ ಮುಟ್ಟುತ್ತದೆ.

- ರೊ. ಕೆ. ಸೂರ್ಯನಾರಾಯಣ ಉಡುಪ

ಗಮನಿಸಿ ವಿಶೇಷ ಔಷಧಿ

ಔಷಧಿ ಎಂದರೆ ಇಂಜೆಕ್ಷನ್ ಮತ್ತು ಮಾತ್ರಗಳು ಮಾತ್ರ ಅಲ್ಲ.
ಅಂತಹ ಕೆಲವು ವಿಶೇಷ ಔಷಧಿಗಳೂ ಇವೆ.

- 1) ವ್ಯಾಯಾಮ ಹಾಗೂ ಧ್ಯಾನ ಒಂದು ಔಷಧ.
 - 2) ಉಪವಾಸವೂ ಔಷಧ.
 - 3) ನಗು ಒಂದು ಔಷಧ.
 - 4) ಗಾಢನಿದ್ರೆ ಒಂದು ಔಷಧ.
 - 5) ಆತ್ಮೀಯರೊಂದಿಗೆ ಸಮಯ ಕಳೆಯುವುದೇ ಒಂದು ಔಷಧ.
 - 6) ಯಾವಾಗಲೂ ಸಂತೋಷವಾಗಿರುವುದೇ ಒಂದು ಔಷಧ.
 - 7) ಎಲ್ಲರಿಗೂ ಸಹಕಾರ ನೀಡುತ್ತಿರುವುದೂ ಒಂದು ಔಷಧ.
 - 8) ನಿಜವಾದ ಸ್ನೇಹಿತರು ಔಷಧ ಅಂಗಡಿ ಇದ್ದಂತೆ.
- ಇವೆಲ್ಲವನ್ನೂ ಅನುಸರಿಸಿ, ಹಣವೂ ಬರ್ಚಾಗುವುದಿಲ್ಲ. ಹಾಗೆಯೇ ಇದು ಯಾವುದೇ ಅಡ್ಡ ಪರಿಣಾಮ ಜೀರುವುದಿಲ್ಲ.

ಸಂಗ್ರಹ: ರೊ. ಎನ್.ಜಿ. ಉಷಾ

To,

Book Post

